

ಮಂಡೆ ಬೋಳಾದ ಸನ್ಯಾಸಿಯು

1. **Ref.:** Dasara Padagalu – Purandara Dasara Keerthane, Samyukta Samputa, Edited by Shri Pavanje Gururao, Sriman Madhwa Siddantha Granthalaya, Udupi, page No. 423.
2. **Ref.:** Purandara Sahitya Darshana, Samputa 1, Jeevana Darshana edited by Prof. S.K. Ramachandra Rao, page No. 123.
3. **Note:** This song is not available in Shri Betageri Krishna Sharma and Shri Bengeri Huchha Rayaru books.
4. **Note:** Lyrics are as per Ref. 1. The wordings in Ref. 2 are same as in Ref. 1.
5. **Note:** Vocal song is not available. However Pravachanas of Vid. Sri. Brahmanyaachar Pravachana in 3 volumes are available. I can upload only one pravachana – Vol 1. The YouTube links for other two vol.s are given below. Anyone can just click on the link to go to that video on YouTube:
a) Vol 2: <https://www.youtube.com/watch?v=YB-mlcY5sSE&t=108s>
b) Vol 3: <https://www.youtube.com/watch?v=Ba6GfHK8Pw8&t=235s>

ರಾಗ: ಸೌರಾಷ್ಠ್ರ

ತಾಳ: ಆದಿ

ಮಂಡೆ ಬೋಳಾದ ಸನ್ಯಾಸಿಯು ಮನೆ ಬಂದೊಕ್ಕನಮ್ಮ || ಪ ||
ಎನ್ನ ಗಂಡನ ಕಿವಿಯೂದಿ ಮರುಳು ಮಾಡಿ ಮನೆಗೊಂಡನಮ್ಮ || ಅ ಪ ||

ಮಡಿಯ ಮಾಡಿ ಮೈತೊಳೆದು ನಾವುಣ್ಣಲಾರೆವಮ್ಮ
ನಡತೆ ತಪ್ಪಿತೆಂದೊಬ್ಬರು ನಮ್ಮನು ದಂಡಿಸಿದ್ದಿಲ್ಲವಮ್ಮ
ನುಡಿಯಲೆಷ್ಟೆಂದ ವೈಷ್ಣವತನ ಬೇಸರವಿಟ್ಟಿತಮ್ಮ
ಕಡು ಮೂರ್ಖ ಸನ್ಯಾಸಿ ಬಂದಿವ ಬಿಡಿಸಿದ ನೋಡಿರಮ್ಮ || 1 ||

ಮುತ್ತೈದೇರು ನಾವು ಹಣೆ ತುಂಬ ಕುಂಕುಮ ಇಡುವೆವಮ್ಮ, ನಾವು
ಎತ್ತ ಹೋದರೆ ತುತ್ತು ಬುತ್ತಿಯ ಕೊಂಡೊಯ್ದು ಉಂಬೆವಮ್ಮ
ತೊತ್ತು ಬಂಟರ ನೀರಲ್ಲದೆ ಮತ್ತೊಂದು ಅರಿಯೆವಮ್ಮ, ಈ
ಮೃತ್ಯು ಸನ್ಯಾಸಿ ಬಂದಿವನೆಲ್ಲ ಬಿಡಿಸಿದ ನೋಡಿರಮ್ಮ || 2 ||

ಬೆಳ್ಳುಳ್ಳಿ ನುಗ್ಗಿಕಾಯಿ ಕವಡಿಕಾಯಿಗಳು ತಿಂಬೆವಮ್ಮ
ಮುಲ್ಲಂಗಿ ಪಲ್ಲೆ ಗಜ್ಜರಿ ಪುಂಡೆಪಲ್ಲೆವು ಸಾಲದಮ್ಮ
ಸುಳ್ಳು ಯಾಕಾಡಲಿ ಗಂಡಸರು ತಂಗಳುಂಬೋರಮ್ಮ
ಇಲ್ಲಿಗೆ ಆಯಿತಮ್ಮಾಚಾರವೆನಬೇಡಿ ಕೇಳಿರಮ್ಮ || 3 ||

ಏಕಾದಶಿ ದಿನ ಅವರೆ ಗುಗ್ಗುರಿಗಳು ತಿಂಬೆವಮ್ಮ, ಮೇಲೆ
ಬೇಕಾದರೆ ನಾಲ್ಕು ದೋಸೆಯ ಮಾಡಿ ತಿಂಬೆವಮ್ಮ
ಸಾಕಾಗದಿದ್ದರೆ ಮೊಸರು ಮಜ್ಜಿಗೆಗಳ ಕುಡಿವೆವಮ್ಮ, ಈ
ಕಾಕು ಸನ್ಯಾಸಿ ಬಂದವನೆಲ್ಲ ಬಿಡಿಸಿದ ನೋಡಿರಮ್ಮ || 4 ||

ಹಸನಾದ ಪರ್ವಕಾಲಗಳಲಿ ಪತಿ ಸಂಗವಹುದಮ್ಮ
ಬಸಿರಾದರು ಎನ್ನ ಪ್ರಸವಾಗೊ ಪರಿಯಂತ್ರ ಬಿಡನೇಯಮ್ಮ
ಹುಸಿಯನ್ನಾಕಾಡಲಿ ಗಂಡಸುತನ ಘಟ್ಯಾಗಿಹುದಮ್ಮ, ಅದರ
ದೇಸೆಯಿಂದ ನಾಲ್ಕು ಮಕ್ಕಳು ಬೇಗ ಹಡೆದನಮ್ಮ || 5 ||

ದಶಮಿ ಏಕಾದಶಿ ದ್ವಾದಶಿಯೆಂಬೋದು ಅರಿಯೆವಮ್ಮ, ಹರಿ
ಹೆಸರಲಿ ಪಕ್ಷಕ್ಕೊಂದುಪವಾಸವವರಿಗೆ ದೊರಕಿತಮ್ಮ
ವಸುಧೆಯೊಳಗೆ ಮಧ್ವ ಮತವೆಂಬೋದು ಸಿದ್ಧವಾಯಿತಮ್ಮ
ಪುಸಿಯಲ್ಲ ಪುರಾಣ ಪುಣ್ಯಕಥೆಗಳು ಹೆಚ್ಚಿದವಮ್ಮ || 6 ||

ಅನ್ಯ ದೇವರಿಗೆ ನೈವೇದ್ಯನಿಟ್ಟುಂಬೋದು ಅರಿಯೆವಮ್ಮ,
ಹನ್ನೊಂದು ಕಾಸಾಗಿ ತಾಗೀಗ ಕಾಸು ಹೊನ್ನಾಯಿತಮ್ಮ
ನಿನ್ನಾಣಲೇ ಸಖಿ ಪೊಗತನ ಕೆಟ್ಟು ಹೋಯಿತಮ್ಮ
ಚೆನ್ನ ಪುರಂದರ ವಿಠಲನ ಭಜಿಸಿದ ಧರ್ಮವಮ್ಮ || 7 ||

ಕಠಿಣ ಪದಗಳ ಅರ್ಥ ಮತ್ತು ಟಿಪ್ಪಣಿ:

ಈ ಪದವೂ ಪುರಂದರ ದಾಸರ ಪೂರ್ವ ಜೀವನವನ್ನು ಪ್ರಸ್ತಾಪಿಸುವುದೆಂದು ಪ್ರತೀತಿ. ಹರಿದಾಸರಾಗುವ ಮೊದಲು ಅವರೂ ಅವರ ಮನೆಯವರೂ ದಿನದಿನದ ಆಚಾರದಲ್ಲಿ ಅತಿಯಾದ ಕಟ್ಟುಕಟ್ಟಲೆಗಳನ್ನು ಕಂಡರಿಯರೆಂದೂ, ಹರಿದಾಸ ದೀಕ್ಷೆ ವಹಿಸಿದ ಮೇಲೆ ಬದುಕು ತುಂಬ ಕಟ್ಟುನಿಟ್ಟಾಯಿತೆಂದೂ ಪದದ ತಾತ್ಪರ್ಯ. ದಾಸರ ಹೆಂಡತಿಯ ಬಾಯಲ್ಲಿ ಈ ಪದವನ್ನು ಹೇಳಿಸಿದ್ದಾರೆ.

ಮಂಡೆ ಬೋಳಾದ ಸಂನ್ಯಾಸಿಯು - ವ್ಯಾಸರಾಯಸ್ವಾಮಿಗಳು.

ಕಿವಿಯೂದಿ - ಕರ್ಣೋಪದೇಶಮಾಡಿ; ಮೂಲ ಮಂತ್ರೋಪದೇಶವನ್ನು ಕೊಟ್ಟು.

ತುತ್ತು ಬಂಟರು - ಅನ್ನದ ಗಂಟನ್ನು.

ತೊತ್ತು ಬಂಟರು - ಮನೆಗೆಲಸ ಮಾಡಲು ಇಟ್ಟುಕೊಂಡಿರುವವರು.

ಪರ್ವಕಾಲಗಳಲ್ಲಿ - ಹಬ್ಬ ಹರಿದಿನಗಳಲ್ಲಿ; ಪಕ್ಷದ ಹುಣ್ಣಿಮೆ, ಅಮಾವಾಸ್ಯೆ, ಅಷ್ಟಮಿ, ಚತುರ್ದಶೀ ಈ ದಿನಗಳಲ್ಲಿ; ಗ್ರಹಣ ಮೊದಲಾದ ಕಾಲಗಳಲ್ಲಿ.

ಹರಿ ಹೆಸರಲ್ಲಿ... - ಪ್ರತಿಯೊಂದು ಪಕ್ಷದಲ್ಲೂ ಹನ್ನೊಂದನೆಯ ದಿನವನ್ನು (ಏಕಾದಶಿ) ಹರಿದಿನವನ್ನಾಗಿ ಬಗೆದು ಅಂದು ಉಪವಾಸ, ರಾತ್ರಿ ಜಾಗರಣೆ ಮೊದಲಾದುವುಗಳನ್ನು ನಡೆಸುವುದು ವೈಷ್ಣವಭಾಗವತರಿಗೆ ಮುಖ್ಯವಾದ ವಿಧಿ.

ಕಾಸಾಗಿ - ಕಾಸು ಎಂದರೆ ಸಣ್ಣ ತಾಮ್ರದ ನಾಣ್ಯ; ಅಲ್ಪ ಬೆಲೆಯದು.

ತಾಗೀಗ - ಕೂಡಕೊಂಡು.

ಹೊನ್ನು - ಬಂಗಾರದ ನಾಣ್ಯ; ಬಲು ಬೆಲೆಬಾಳುವುದು.

ವೊಗತನ - ಒಗತನ; ಗಂಡ ಹೆಂಡಿರು ಅನ್ಯೋನ್ಯವಾಗಿ ಬಾಳುವುದು.

Classification: Keerthane

Ankita: purandara vittala

Location: NA

Category: Jeevana Darshana, Samsara Chitragalu

Sub-Category: yogi, pati, kivi, mane, madi, oota, murkha, muttaide, butti, marana, sullu, Ekadashi, mosaru, makkalu, madhwa, purana, punya, deva, naivedya, bhajane, rokka, bangara,

Pravachana: NA

Explanation: NA